

ಮತ್ತೆ ಕೆಲವರಿಗೆ ಆ ಸಾಮಧ್ಯ ಇರುವುದಿಲ್ಲ. ಕೆಲವರು ಶಾಶಾಹಾರಿಗಳು, ಮತ್ತೆ ಕೆಲವರು ಮಾಂಸಾಹಾರಿಗಳು. ನನ್ನ ಅನುಭವದ ಪ್ರಕಾರ, ನಿಮ್ಮ ದೇಹಕ್ಕೆ ಯಾವುದು ಶಕ್ತಿ ನೀಡುತ್ತದೋ, ದೇಹವನ್ನು ಸದ್ಯಧವಾಗಿ ಇಡುತ್ತದೋ ಅದನ್ನು ಸೇವಿಸಬೇಕು. ನಾನು ನನ್ನ ದೇಹ ಪ್ರಕೃತಿಯನ್ನು ಗಮನಿಸಿಕೊಂಡ ಅಧಾರದಲ್ಲಿ ಹೇಳುವುದಾದರೆ ನನಗೆ ಸಿರಿಥಾನ್ಯಗಳು ಹೆಚ್ಚು ಶಕ್ತಿ ಹೊಡುತ್ತವೆ. ಪ್ರೌಟೇನ್‌ಗಳು ಉತ್ತಮವನಿಸುತ್ತವೆ.

◆ ಇತ್ತಿಂಚಿಗಿನ ದಶಕಗಳಲ್ಲಿ ಭರತನಾಟ್ಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಶಾಸ್ತ್ರೀಯ ಕಲಾಪ್ರಾರಂಭದ ತತ್ವಜ್ಞಾನ ಭರತನಾಟ್ಯವನ್ನೇ ಉದಾಹರಿಸುವುದು, ಅಲ್ಲಿ ಅನೇಕ ಹೊಸ ಪ್ರಯೋಗಗಳನ್ನು ಮಾಡುವುದು ವಾಡಿಕೆಯಂತಾಗಿದೆ. ನೀವು ಗುರುತಿಸಿದ ಬದಲಾವಣೆಗಳೇನು? ಅದರ ಸಾಧಕ ಬಾಧಕ ಅಂಶಗಳೇನು?

ನಾನು ಗಮನಿಸಿದಂತೆ ಭರತನಾಟ್ಯ ಕ್ಷೇತ್ರದಲ್ಲಿ ಆಗಿರುವ ಪ್ರಮುಖ ಬದಲಾವಣೆ ಸಮೂಹ ಪ್ರಸ್ತುತಿಗಳ ಕುರಿತಾದುದು. ಹಿಂದೆಲ್ಲ ಏಕವ್ಯಕ್ತಿ ಪ್ರದರ್ಶನಗಳಿಗೆ ಅಡ್ಡೆಯಿರುತ್ತಿತ್ತು ಇತ್ತಿಂಚಿಗಿನ ವರ್ಷಗಳಲ್ಲಿ ಸಮೂಹ ಪ್ರಸ್ತುತಿಗಳು ಜನಪ್ರಿಯವಾಗಿವೆ. ನೃತ್ಯ ಕಲಾವಿದರ ಸಂಖ್ಯೆ ಜಾಸ್ತಿಯಾಗುತ್ತಿರುವುದರಿಂದ, ಅವರಲ್ಲಿಗೂ ಅವಕಾಶಗಳು ಲಭ್ಯವಾಗಬೇಕು ಎನ್ನುವ ಕಾರಣಕ್ಕಾಗಿಯೂ ಈ ರೀತಿಯ ವಿಕಾಸ ಆಗಿರಬಹುದು. ಇದು ಒಳ್ಳೆಯ ಬೆಳೆವಣಿಗೆಯೂ ಹೌದೆ. ಯಾಕೆಂದರೆ ಏಕವ್ಯಕ್ತಿ ಪ್ರದರ್ಶನ ಮತ್ತು ಸಮೂಹ ಪ್ರದರ್ಶನಗಳು ಜೊತೆ ಜೊತೆಯಾಗಿಯೇ ಸಾಗುತ್ತಿರುವುದರಿಂದ ನೃತ್ಯ ಪ್ರಕಾರ ವಿಕಾಸ ಹೊಂದುತ್ತದೆ. ಅದರೆ ಈ ಪ್ರವಾದದಲ್ಲಿ ಕಲಾವಿದರು ತಮ್ಮೇ ಆದ ಶೈಲಿಯಿಂದನ್ನು ಕಂಡುಕೊಳ್ಳುವುದನ್ನು ಮರಿಯಬಾರದು. ಪ್ರಾಧಿಕಿಕ ಹಂತದಲ್ಲಿ ನಾವು ಗುರುಗಳಿಂದ ನೃತ್ಯವನ್ನು ಕಲಿಯಲಾರಂಭಿಸುತ್ತೇವೆ. ಅಲ್ಲಿಸ್ತೂ ಗುರುಗಳ ಮಾರ್ದಿಯನ್ನೇ ಅನುಕರಿಸಲಾರಂಭಿಸುತ್ತೇವೆ. ಮುಂದುವರೆದಂತೆ ನೃತ್ಯಕ್ಕೆತ್ತದಲ್ಲಿ ತಮ್ಮೇ ಆದ ಒಂದು ಶೈಲಿಯನ್ನು ಕಂಡುಕೊಂಡು, ತಮ್ಮ ನೃತ್ಯದಲ್ಲಿರುವ ಒಂದು ದ್ವಿನಿಯನ್ನು



ಗುರುತಿಸಿಕೊಳ್ಳುವೇವೆ. ಅಲ್ಲಿ ವೈಯಕ್ತಿಕವಾದ ಒಂದು ಧೋರಣೆಯನ್ನು ಬೆಳೆಸಿಕೊಳ್ಳುವೇವೆ. ನಾನು ಗುರು ಯಾಮಿನಿ ಕೃಷ್ಣಮೂರ್ತಿ ಮತ್ತು ಗುರು ಸರೋಜಾ ವೈದ್ಯನಾಥನ್ ಅವರಿಂದ ನೃತ್ಯ ಕಲಿತವಳು. ಇಬ್ಬರೂ ಭರತನಾಟ್ಯದ ಗುರುಗಳಾದರೂ ಶೈಲಿಗಳ ವಿಭಿನ್ನವಾಗಿದ್ದವು. ಅವರ ಪಾಠಗಳ ನನ್ನೊಳಗೆ ಅಂಶಗತವಾಗಿ, ಅವು ಹೊಸದೊಂದು ರೂಪ ಪಡೆದಿವೆ. ಹಾಗಾಗಿ ನನ್ನದೇ ದಾರಿಯನ್ನು, ಭರತನಾಟ್ಯವೆಂದರೆ ಈನು ಎಂಬ ಪ್ರಶ್ನೆಗೆ ನನ್ನದೇ ಆದ ಗ್ರೀಕೆಯನ್ನು ಗುರುತಿಸಿ ಕಂಡುಕೊಳ್ಳುವುದು ಸಾಧ್ಯವಾಗಿದೆ.

◆ ವೈತ್ತಿಕ್ಕೇತ್ತ, ವೈಯಕ್ತಿಕ ಜೀವನವನ್ನು ಸರಿದೊಗಿಸುವುದು ಸುಲಭವೇನಲ್ಲ. ಅದರಲ್ಲಿಯೂ ನೀವು ಪ್ರವಾಸ, ಅಧ್ಯಯನ, ಅಧ್ಯಾಪನ ಮತ್ತು ನೃತ್ಯ ಪ್ರಸ್ತುತಿಗಳಿಗಾಗಿ ದೇಶ ವಿದೇಶಗಳಿಗೆ ಪ್ರಯಾಣ ಮಾಡುತ್ತ, ಎರಡೂ ಕ್ಷೇತ್ರವನ್ನು ಹೇಗೆ ಸಂಭಾಳಿಸುತ್ತಿದ್ದಿರಿ?